

29 April 2023

The Manager, Listing BSE Limited Phiroze Jeejeebhoy Towers, Dalal Street, MUMBAI - 400 001 The Manager, Listing
National Stock Exchange of India Ltd
Exchange Plaza, Plot No. c/1,
G-Block, Bandra-Kurla Complex,
MUMBAI – 400 051

Dear Sirs,

Sub: Advertisement regarding the financial results

Further to our letter dated 27 April 2023 on the outcome of the Board meeting, we enclose herewith the copy of newspaper advertisement with respect to financial results published today in the Business Standard and Samyuktha Karnataka (Kannada newspaper).

We request you to kindly take the above on record as per the provisions of the SEBI (Listing Obligations and Disclosure Requirements) Regulations, 2015.

Thanking you,

Yours faithfully,

For Mphasis Limited

OTASIS LIMITO DE LA CONTROL DE

Subramanian Narayan
Senior Vice President and Company Secretary

Encl: As above





Mphasis Limited
Registered Office:
Bagmane World Technology Centre,
Marathahalli Outer Ring Road, Doddanakundi Village,
Mahadevapura, Bangalore 560 048, India
CIN: L30007KA1992PLC025294

Aditya Birla Sun Life **Mutual Fund**



Aditva Birla Sun Life AMC Limited (Investment Manager for Aditva Birla Sun Life Mutual Fund) Registered Office: One World Center. Tower 1, 17th Floor, Jupiter Mills, Senapati Bapat Marg, Elphinstone Road, Mumbai - 400 013. Tel.: 4356 8000. Fax: 4356 8110/8111. CIN: L65991MH1994PLC080811

NOTICE

Notice is hereby given to the investors that in accordance with Regulation 59 of SEBI (Mutual Funds) Regulations, 1996, the unaudited Half Yearly Financial Results of the schemes of Aditya Birla Sun Life Mutual Fund ('the Fund') for the half year ended March 31, 2023 has been hosted on the website of the Fund viz. https://mutualfund.adityabirlacapital.com/

Unitholders are requested to update their latest e-mail id and mobile number to help us serve better.

For Aditya Birla Sun Life AMC Limited (Investment Manager for Aditya Birla Sun Life Mutual Fund)

Authorised Signatory Date: April 28, 2023

Mutual Fund investments are subject to market risks, read all scheme related documents carefully.

Mphasis Group

Mphasis

Registered Office : Bagmane World Technology Center, Marathalli Outer Ring Road, Doddanakhundi Village, Mahadevapura, Bengaluru - 560 048. Telephone: 91 80 6750 1000, Fax: 91 80 6695 9943, Website: www.mphasis.com, E-mail: Investor.relations@mphasis.com

CIN: L30007KA1992PLC025294

Amounts in ₹ million except share and per share data, unless otherwise stated

Place: Mumbai

Extract of Statement of Consolidated Audited Financial Results for the quarter and year ended 31 March 2023

			-	
	Particulars	Quarter ended	Year ended	Quarter ended
Particulars		31 March 2023	31 March 2023	31 March 2022
1	Revenue from operations	33,612.22	137,984.97	32,776.65
2	Net profit before tax	5,341.44	21,730.57	5,156.20
3	Net profit after tax	4,053.07	16,379.22	3,920.67
4	Total comprehensive income (comprising net profit after tax and other comprehensive income after tax)	4,456.29	17,009.48	4,123.56
5	Equity share capital	1,884.07	1,884.07	1,878.25
6	Other equity	77,464.32	77,464.32	67,553.06
7	Earnings per equity share (par value ₹ 10 per share)			
	Basic (₹)	21.52	87.05	20.89
	Diluted (₹)	21.39	86.37	20.61
	Consolidated Balance Sheet	As at 31 March 2023	As at 31 March 2022	

3	Net profit after tax	4,053.07	16,379.22	3,920.67
4	Total comprehensive income (comprising net profit after tax and other			
	comprehensive income after tax)	4,456.29	17,009.48	4,123.56
5	Equity share capital	1,884.07	1,884.07	1,878.25
6	Other equity	77,464.32	77,464.32	67,553.06
	, ,	11,404.02	77,404.02	07,000.00
7	Earnings per equity share (par value ₹ 10 per share)			
	Basic (₹)	21.52	87.05	20.89
	Diluted (₹)	21.39	86.37	20.61
	Consolidated Balance Sheet	As at 31 March 2023	As at 31 March 2022	
	ASSETS			
	Non - current assets			
	Property, plant and equipment	2,249.12	2,456.54	
	Capital work-in-progress	54.60	109.84	
	Right-of-use assets	7,469.00	6,236.31	
	Goodwill	29,585.89	27,348.06	
	Other intangible assets	1,293.95	1,695.39	
	Intangible assets under development	269.24	1,000.00	
	Financial assets	200.24		
	Investments	3,847.61	3,778.01	
	Trade receivables	1,333.66	5,770.01	
	Other financial assets	717.61	998.46	
	Deferred tax assets (net)	2,422.40	1,616.11	
	Income tax assets (net)	5,817.43	5,309.34	
	Other assets (fiet)	1,503.83	849.66	
	Total non-current assets	56,564.34	50,397.72	
	Current assets	30,304.34	50,531.12	
	Financial assets			
	Investments	13,678.81	14,352.11	
	Trade receivables	25,206.32	22,269.36	
	Cash and cash equivalents	10,441.13	8,268.47	
	Bank balances other than cash and cash equivalents	93.31	1,225.90	
	Loans	287.54	318.21	
	Other financial assets	1,435.35	2,644.56	
	Other assets	8,387.79	8,085.11	
	Total current assets	59,530.25	57,163.72	
	TOTAL ASSETS	116,094.59	107,561.44	
	EQUITY AND LIABILITIES	110,00-1.00	101,001.11	
	EQUITY			
	Share capital	1,884.07	1,878.25	
	Other equity	77,464.32	67,553.06	
	Total equity	79,348.39	69,431.31	
	LIABILITIES	73,040.03	03,431.31	
	Non-current liabilities			
	Financial liabilities			
	Lease liabilities	6,815.82	5,840.48	
		· '	1.059.52	
	Other financial liabilities	329.03	,	
	Employee benefit obligations	375.83	1,183.82	
	Deferred tax liabilities (net)	1,029.61	718.22	
	Income tax liabilities (net)	217.55	227.89	
	Total non-current liabilities	8,767.84	9,029.93	
	Current liabilities			
	Financial liabilities	400470	F 070 40	
	Borrowings	1,984.76	5,272.42	
	Lease liabilities	1,727.08	1,406.42	
	Trade payables			
	- outstanding dues to micro and small enterprises	13.84	18.41	
	 outstanding dues to creditors other than micro and small enterprises 	8,626.31	8,477.51	
	Other financial liabilities	8,562.88	6,131.36	
	Other liabilities	2,431.85	2,961.69	
	Provisions			
	Employee benefit obligations	1,310.50	1,188.23	
	Others	1,110.22	1,083.77	
	Income tax liabilities (net)	2,210.92	2,560.39	
	Total current liabilities	27,978.36	29,100.20	
	TOTAL EQUITY AND LIABILITIES	116,094.59	107,561.44	
	 	·	· · · · · · · · · · · · · · · · · · ·	

Notes:

The financial results have been prepared in accordance with Indian Accounting Standards (Ind AS), specified under Section 133 of the Companies Act, 2013 read with Companies (Indian Accounting Standards) Rules, as amended from time to time. These results have been reviewed by the Audit Committee and approved by the Board of Directors at its meeting held on 27 April 2023. The statutory auditors have expressed an unmodified audit

Audited Financial Results of Mphasis Limited (Standalone information).

Particulars	Quarter ended	Year ended	Quarter ended
Particulars	31 March 2023	31 March 2023	31 March 2022
Revenue from operations	24,117.82	94,246.43	20,613.20
Profit before tax	4,994.55	18,819.67	3,879.28
Profit after tax	3,759.15	14,138.65	3,118.54

- The Board of Directors at their meeting held on 28 April 2022 had proposed a final dividend of ₹ 46 per equity share for the year ended 31 March 2022 which was approved by the shareholders at the Annual General Meeting held on 21 July 2022 and has been paid during the year.
- The Board of Directors in their meeting held on 27 April 2023 have proposed a final dividend of ₹ 50 per equity share for the year ended 31 March 2023 which is subject to the approval of shareholders at the ensuing Annual General Meeting and if approved, would result in a cash outflow of approximately ₹ 9,420.98
- The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulation, 2015. The full format of the Quarterly Financial Results is available on the Stock Exchange websites, www.nseindia.com and www.bseindia.com and on the Company's website www.mphasis.com.



New York

27 April 2023

By Order of the Board, Mphasis Limited

Nitin Rakesh **Chief Executive Officer & Managing Director**



RPG LIFE SCIENCES LIMITED

Regd. Office: RPG House, 463, Dr. Annie Besant Road, Worli, Mumbai 400 030. CIN: L24232MH2007PLC169354:

Tel: +91-22-2498 1650; Fax: +91-22-2497 0127 E-mail: info@rpglifesciences.com; Web: www.rpglifesciences.com

Extract of Standalone Audited Financial Results for the Quarter and Year ended March 31, 2023

	(Rs. in Lakhs)				
Quarter ended Year ended					ended
	Particulars	March 31, 2023 (Audited)	March 31, 2022 (Audited)	March 31, 2023 (Audited)	March 31, 2022 (Audited)
1	Total Income from Operations	12,033	10,506	51,761	44,315
2	Net Profit for the period (before tax, exceptional and extraordinary items)	1,381	1,093	9,168	7,317
3	Net Profit for the period before tax (after exceptional and extraordinary items)	1,381	1,093	9,168	7,317
4	Net Profit for the period after tax (after exceptional and extraordinary items)	1,035	752	6,764	5,148
5	Total Comprehensive Income for the period [Comprising Profit for the period				
	(after tax) and Other Comprehensive Income (after tax)]	1,062	736	6,771	5,123
6	Paid-up equity share capital (Face Value Rs.8/- each)	1,323	1,323	1,323	1,323
7	Reserves (excluding Revaluation Reserve) as shown in the Audited Balance sheet				
	of the previous year	-	-	29,437	24,254
8	Earnings Per Share (Rs.8/- each) - (not annualised for quarter):				
	Basic (in Rs.)	6.26	4.55	40.90	31.13
	Diluted (in Rs.)	6.26	4.55	40.90	31.13

Place : Mumbai

Date : April 28, 2023

- 1 The above results have been reviewed by the Audit Committee and approved by the Board of Directors at their respective meetings held on April 28, 2023.
- 2 The Company operates in only one reportable business segment i.e., Pharmaceuticals
- 3 The Board of Directors has recommended a final dividend of Rs. 12 (Rupees Twelve only) per equity share (150% on the face value of Rs 8 each) for the financial year 2022-23, subject to approval of shareholders at the ensuing Annual General Meeting
- The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results is available on Stock Exchange websites viz. (www.nseindia.com and www.bseindia.com) and on Company's website (www.rpglifesciences.com).

For RPG Life Sciences Limited Yugal Sikri **Managing Director** DIN:07576560

Aditya Birla Sun Life AMC Ltd.



Aditya Birla Sun Life AMC Limited(Investment Manager for Aditya Birla Sun Life Mutual Fund) Registered Office: One World Center, Tower 1, 17th Floor, Jupiter Mills, Senapati Bapat Marg, Elphinstone Road, Mumbai - 400 013. Tel.: 4356 8000. Fax: 4356 8110/8111. CIN: L65991MH1994PLC080811

EXTRACT OF THE AUDITED CONSOLIDATED FINANCIAL RESULTS FOR THE QUARTER **AND YEAR ENDED MARCH 31, 2023**

(₹ in lakhs except per equity share data)

	Quarter Ended	Year ended	Quarter Ended	Year ended
Particulars	31-Mar-2023 (Audited)	31-Mar-2023 (Audited)	31-Mar-2022 (Audited)	31-Mar-2022 (Audited)
Total Revenue from Operations	32,916.73	1,35,370.73	34,705.61	1,40,852.18
Net Profit / (Loss) for the period (before Tax, Exceptional and/or Extraordinary items)	18,095.50	79,386.16	20,933.11	89,470.37
Net Profit / (Loss) for the period before tax (after Exceptional and/or Extraordinary items)	18,095.50	79,386.16	20,933.11	89,470.37
Net Profit / (Loss) for the period after tax	13,556.83	59,637.95	15,851.78	67,277.18
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	13,497.12	60,186.89	16,015.41	67,540.02
Paid-Up Equity Share Capital (Face Value of ₹ 5 each)	14,400.00	14,400.00	14,400.00	14,400.00
Reserves (excluding Revaluation Reserve) as shown in the Audited Balance Sheet	2,37,298.91	2,37,298.91	2,05,245.57	2,05,245.57
Earnings Per Share (of ₹ 5/- each) (for continuing and discontinued operations) 1. Basic: 2. Diluted:	4.71 4.69	20.71 20.65	5.50 5.49	23.36 23.29

Notes:

- 1. The above results have been reviewed by the Audit Committee and approved by the Board of Directors of the Company, at its Meetings held on April 27, 2023. The Statutory Auditors of the Company have audited the aforesaid results.
- 2. The Standalone Financial Results are available at Company's website viz. https://mutualfund.adityabirlacapital.com/shareholders/financials and on the website of BSE (www.bseindia.com) and NSE (www.nseindia.com). Key Standalone financial information is as indicated below:

(₹ in lakhs)

				(\ III takiis)
D 1	Quarter Ended	Year ended	Quarter Ended	Year ended
Particulars	31-Mar-2023 (Audited)	31-Mar-2023 (Audited)	31-Mar-2022 (Audited)	31-Mar-2022 (Audited)
Revenue from Operations	32,375.69	1,33,158.64	34,063.15	1,37,902.93
Profit for the period Before Tax	17,980.43	78,841.39	20,637.01	88,228.28
Profit for the period After Tax	13,441.76	59,092.99	15,555.75	66,036.00
Total Comprehensive income for the period [Comprising profit for the period (after tax) and other Comprehensive Income (after tax)]	13,376.66	58,967.55	15,624.91	66,099.39

3. The above is an extract of the detailed format of audited financial results filed with Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Financial Results are available on the Stock Exchange websites, www.bseindia.com and www.nseindia.com and on the Company's website https://mutualfund.adityabirlacapital.com/shareholders/financials.

For and on behalf of the Board of Directors of Aditya Birla Sun Life AMC Limited

> A Balasubramanian **Managing Director & CEO**

Place: Mumbai Date: April 28, 2023 (DIN:02928193)

ದಿನಾಂಕ : 29.04.2023

Mphasis



ರಾಮನಗರ ತಾಲ್ಲೂಕಿನ ಕೇತೂಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಫಾಲ್ ಹುಸೇನ್ ಪರ ಎಂಎಲ್ ಸಿ ಸಿ.ಎಂ.ಲಿಂಗಪ್ಪ ಮತಯಾಚಿಸಿದರು.

ಕಾಂಗೆಸ್ ಪರ ಮತಯಾಚನೆ

ರಾಮನಗರ: ಸ್ವಾಭಿಮಾನಿ ಮತದಾರರು ವಲಸೆ ಬಂದಿರುವವರನ್ನು ಚುನಾವಣೆಯಲ್ಲಿ ತಿರಸ್ಕರಿಸಿ ಈ ನೆಲದ ಮಗನನ್ನು ಗೆಲ್ಲಿಸಿ ಬದಲಾವಣೆ ತನ್ನಿ ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಎ.ಇಕ್ಬಾಲ್ ಹುಸೇನ್ ಮನವಿ ಮಾಡಿದರು. ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ವೇಳೆ ಕೇತೂಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ, 2018ರ ಚುನಾವಣೆಯಲ್ಲಿ 72 ಸಾವಿರ ಮತಗಳನ್ನು ಪಡೆದು ಸೋಲುಂಡರೂ ಸಹ ನಿರಂತರವಾಗಿ ಕ್ಷೇತ್ರದ ಜನರ ಸೇವೆಯಲ್ಲಿ ತೊಡೆಗಿಸಿಕೊಂಡಿದ್ದೇನೆ. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲೂ ಮನೆಯಲ್ಲಿ ಕುಳಿತುಕೊಳ್ಳದೆ ಜನರ ಕಷ್ಟ–ಸುಖಗಳಿಗೆ ಸ್ಪಂದಿಸಿದ್ದೇನೆ. ಸಂಕಷ್ಟದಲ್ಲಿದ್ದ ರೈತರಿಂದ ತರಕಾರಿ ಹಣ್ಣುಗಳನ್ನು ಖರೀದಿಸಿ ಜನರಿಗೆ ಉಚಿತವಾಗಿ ಹಂಚಿಕೆ ಮಾಡಿದ್ದೇನೆ. ಜಾತಿ ಧರ್ಮವನ್ನು ನೋಡದೆ ಎಲ್ಲಾ ವರ್ಗದವರ

ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿದರು. ಕೆಎಂಎಫ್ ಮಾಜಿ ಅಧ್ಯಕ್ಷರೂ ಹಾಲಿ ಬಮೂಲ್ ಸದಸ್ಯ ಪಿ.ನಾಗರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿಎನ್ಆರ್ ವೆಂಕಟೇಶ್, ಮಾಯಗಾನಹಳ್ಳಿ ಗ್ರಾಪಂ ಅಧ್ಯಕ್ಷ ರಂಜಿತ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಹೆಚ್.ರಾಜು, ಮುಖಂಡರಾದ ಪೊಲೀಸ್ ಮಾಹದೇವಯ್ಯ ಪರಮಶಿವಯ್ಯ ರಾಮಾಂಜನಯ್ಯ ಸಿದ್ದರಾಜು

ದ್ದನಿಯಾಗಿ ಕೆಲಸ ದುಡಿಯುತ್ತಿರುವ ನನ್ನನ್ನು ಆರ್ಶೀವದಿಸಿ ಎಂದು ಕೋರಿದರು.

ಮತದಾನ ಜಾಗೃತಿ ಅಭಿಯಾನ

ಉದ್ದೇಶದಿಂದ ಸಂಘಟಕ, ಲೇಖಕ ಎಸ್.ರುದ್ರೇಶ್ವರ ಹಾಗೂ ಶಿಕ್ಷಕಿ ಡಿ.ಆರ್.ನೀಲಾಂಬಿಕಾ ಮಗಳಾದ ಆರ್.ಯಶಿಕಾ ಜನ್ನ ದಿನದ ಅಂಗವಾಗಿ ಮತದಾನ ಜಾಗೃತಿ ಅಭಿಯಾನ

ಹತ್ತು ಸಾವಿರ ಜಾಗೃತಿ ಕರಪತ್ರಗಳನ್ನು ಏಪ್ರಿಲ್ 26 ರಿಂದ ರಾಮನಗರ ತಾಲ್ಲೂಕಿನ ವಿವಿಧೆಡೆ ಸಾರ್ವಜನಿಕರಿಗೆ ವಿತರಿಸುತ್ತಿದ್ದಾರೆ. ದೊಡ್ಡಗಂಗವಾಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಸ್ತೀಪ್ ಅಧಿಕಾರಿಗಳು ಕರಪತ್ರಗಳ ವಿತರಣೆಗೆ ಚಾಲನೆ ನೀಡಿದರು. 2018ರ ವಿಧಾಸಭಾ ಚುನಾವಣೆಯಲ್ಲಿಯೂ ಮಗಳ ಜನ್ಮ ದಿನದ ಅಂಗವಾಗಿ ಕರಪತ್ರಗಳನ್ನು ಮುದ್ರಿಸಿ ಮತದಾನ ಜಾಗೃತಿ ಮೂಡಿಸಿದ್ದರು. "ಮುಕ್ಕ ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸಿ', 'ಚುನಾವಣೆ ಪ್ರಜಾಪ್ರಭುತ್ರದ ಭದ್ರ ಬುನಾದಿ', 'ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ನಿರ್ಭೀತರಾಗಿ ಮತ ಚಲಾಯಿಸಿ', ಸೇರಿದಂತೆ ಹಲವಾರು ಘೋಷ ವಾಕ್ಯಗಳನ್ನು ಕರಪತ್ರದಲ್ಲಿ ಮುದ್ರಿಸಲಾಗಿದೆ. "ಮಗಳ ಜನ್ಮ ದಿನವನ್ನು ಪ್ರತಿ ವರ್ಷವೂ ವಿವಿಧ ಸಾಮಾಜಿಕ ಕೆಲಸ ಮಾಡುವ ಮೂಲಕ ಆಚರಿಸುತ್ತಿದ್ದೇವೆ. ಈ ಬಾರಿ ಮತದಾನ ಜಾಗೃತಿ ಅಭಿಯಾನ ನಡೆಸುತ್ತಿದ್ದೇವೆ ಎಂದರು.

IN THE COURT OF THE III ADDITIONAL SENIOR CIVIL JUDGE AT BENGALURU RURAL DISTRICT AT BENGLURU O.S. No. 1594/2008

BETWEEN: Sri P. Srinivas Murthy ... PLAINTIFF AND: Sri H.M. Pillappa and another ... DEFENDANTS SUMMONS TO BE SERVED ON THE DEFENDANTS AND PROPOSED DEFENDANTS AT THE FOLLOWING ADDRESSES

DEFENDANTS AT THE FOLLOWING ADDRESSES

10. Sri M.K. Babu, S/o Sri Kempegowda, aged about 27 years, R/at Mangalavarapet Channapatna, Ramanagara District. 13. Smt. Sathiyamani W/o Sri D Sivakumar, R/at No. 7, 8th Cross, Esther Enclave Jayanthi Nagar Extension, Horamavu, Kalyana nagar, Bengaluru 560 043. 16. Smt.Shwetha Rai, aged about 41 years, W/o.Avinash Omprakash Rai, R/at No.56, Saptagiri Homes, Flat No.316, 4th 'A' Cross Road, Siradi Sai Nagar, Near Siradi Sai Temple, Munekolala, Marathahalii Post, Bengaluru East Taluk, BENGALURU-560 037. 21. Sri V. Gunasekaran S/o.Late Veeraswamy, R/a No.11, Nallathai Nivas, 5th "E" Cross, Lakshmi Tent Road, Ramamurthynagar, Bengaluru - 560 016. 22. Sri Sharvan Kumar.A S/o.Sri Anneppa, R/a No.11, Susank Residency, Nandanavanam 'B' Street Jogupalya, Ulsoor, Bengaluru-560 008. 23. P.Subramani, S/o Pandu Venkataramanappa R/a Bhyathanoor village, Mustoor Post, Byrakoor Hobli, Mulabagilu Taluk, Kolar District. 24. Sri. Ramesh Nandlal Yadav, R/a No 49, 1st Main Road, 3rd Cross, Ayyappa nagar, Krishnarajapuram, Bengaluru-560 036. 25. Sri. Umesh Ramdulare Yadav, S/o Sri Ramesh Nandlal Yadav, R/a No 49, 1st Main Road, 3rd Cross, Ayyappa nagar, Krishnarajapuram, Bengaluru-560 036. C5. Sri Sirani Nethaji, S/o.Muddukrishna Naidu, R/a No. 127, 5th Cross, Balaji Layout, Kodigehalli, Bengaluru-560 092. 27. Suguna Mary Gladys, W/o.C.H.Victor, R/a No. 12/8, Muddappa Road, Opp. to Ganesha Temple, Maruthi Sevanagar, Bengaluru - 560 033. 29. Smt. Varija. C.J. W/o H.R. Nagaraj, 30. Thejas S/o H.R. Nagaraj, 31. Shreyas, S/o H.R. Nagaraj, Bengaluru East Taluk

Defendants 29 to 31 are residing at Hirendahalli village, Bidarahalli Hobli, Bengaluru East Taluk.

PROPOSED DEFENDANTS NO.34 TO 49

34. Sri G.V. Govindaraju, aged about 41 years, S/o Late G. Venkataramanna, Maruth Nilaya, No. 41, D.V. Apparao Layout Road, 2nd Cross, Yarriahnapalya, Ramamurthy nagar, Bengaluru - 560 016. **35. Sri N.V.Ashwathanarayana Rao**, aged about 72 years, S/o Late Bengaluru - 560 016. **35. Sri N.V.Ashwathanarayana Rao**, aged about 72 years, S/o Late Venkataramaiah, Narayanapura, Srinivasapura Taluk, Yeldur Hobli, Kolar District. **36. Smt. R.Jayalakshmi**, W/o Sri G.Rajendran, No.157, 3rd D Cross, Kasturinagar, Bengaluru - 560 043. 37. Sri R. Venkatesh, aged about 44 years, No.12, 1st Cross, Lalbagh, Sudham Nagar, Bengaluru - 560 027. 38. Smt. V. Madeshwari, aged abut 37 years, W/o Sri R.Venkatesh, No.12, 1st Cross, Lalbagh, Sudham Nagar, Bengaluru - 560 027. 39. Sri Veerabhadraiah Gante, aged about 46 years, S/o Late Basappa Gante, No.792, 1st Floor, Veerabhadraiah Gante, aged about 46 years, S/o Late Basappa Gante, No. /92, 1st Hoor, 19th Main, 23rd Cross, 2nd Sector, HSR Layout, Bengaluru - 560 102. 40. Smt. Roopa. 6. aged about 41 years, W/o Veerabhandraiah Gante, No. 792, 1st Floor, 19th Main, 23rd Cross, 2nd Sector, HSR Layout, Bengaluru - 560 102. 41. Sri N. Jayaprakash Narayana Reddy, aged about 39 years, S/o Sri N. Vasudeva Reddy, No. 10, 3rd Floor, No. 608/A, Naga's Enclave, 0ld Police Station Road, Krishnarajapuram, Bengaluru - 560 036. 43. Sri Karthikeyan, aged about 36 years, S/o Balasubramaniam, No. 116, 4th Main, Kamadhenu Layout, B. Narayanapura, Dooravani Nagar Post, Bengaluru - 560 016. 44. Smt. M. Agila Karthikeyan, aged about 38 years, W/o B. Karthikeyan, No. 116, 4th Main, Kamadhenu Layout, B. Narayanapura, Dooravani Nagar Post, Bengaluru, 560 016. 46. Sri H.M. Karthikeyan, aged about 38 years, W/o B. Karthikeyan, No. 116, 4th Main, Kamadhenu Layout, B. Narayanapura, Dooravani Nagar Post, Bengaluru - 560016, 45. Sri H.M. Mukunda, aged about 41 years, Son of H.M. Muniyappa, Hirandahalli Village, Bidarahalli Hobli, Bengaluru East Taluk, Bengaluru - 560 049. 46. Sri D.T.Krishnamurthy, aged about 39 years, S/o D.T.Thirmnegowda, No. 21, 1st Floor, 1st Cross, P.N.S.Layout, Kullappa Circle, Kammanahalli, St. Thomas Town post, Bengaluru - 560 084. 47. Sri P.Harinatha Reddy, Aged about 44 years, Son of Mr. Yerramma Reddy, No. 28, 9th Cross, Anjaneva Temple Road, Ittamadu, BSK 3rd Stage, Bengaluru - 560 075. 48.K.Narayana swamy, aged about 59 years S/o Sri Kalappa Jinnagar Village, Jedigenahalli-Hobli Doddagettikanabbi -Post Hockets Taluk, Bengalura, Bural District 49. Berhamma Willage, Ust Duhramanam M. (1810. Duhramanam). Hoskote Talulk, Bengaluru Rural District. 49. Rathnamma w/o late Dubramaniam .M, 2nd napura Opposite to Srinivasa Reddy House, Bengaluru-560 016.

WHEREAS the Plaintiff has filed the above suit as against defendants and propose defendants for partition and other consequential reliefs.

You are hereby directed to appear before this Hon'ble Court either in person or through a Pleader on 30-06-2023 at 11.00 a.m. to answer the claim of the Plaintiff, failing which the

All that the piece and parcel of the site bearing the site no 40/2 and 40/3, Khatha No 1225, All that the piece and parcel of the site bearing the site to 40/2 and 40/3, knatha No 1226, formed in Property No. 66/3 situated at Vijinapura Village, K.R. Puram C.M.C., measuring EAST to West 19 feet, NORTH TO SOUTH : 40 Feet, totally measuring 760 Sq. Ft. bounded On the EAST BY: Purushothama Property, On the WEST BY: Property No. 36, On the NORTH BY: Road, On the SOUTH BY: Property Nos. 39 and 41.

All that the piece and parcel of the site bearing the site no 26, Property No. 83, Khatha

No.83/1, situated at Hirandahalli Village, Bidarahalli Hobli, Bengaluru East Taluk, measuring EAST to West 40 feet, NORTH TO SOUTH: 30 Feet, totally measuring 1200 Sq. Ft. bounded: On the EAST BY: Site No. 28, On the WEST BY: Road, On the NORTH BY: Site No. 27, On the COLITY Site No. 28, On the WEST BY: Road, On the NORTH BY: Site No. 27, On the COLITY Site No. 28, On the WEST BY: Road, On the NORTH BY: Site No. 27, On the COLITY Site No. 28, On the WEST BY: Site No. 28, On the WEST BY: Site No. 29, On t the SOUTH BY: Site No. 25.

ITEM NO-24: All that the piece and parcel of the site No-25, in the property No.190/4c, Khatha No-190/4c/32, @ Mahadevpura Village, KR Puram Hobli, Bangalore East Taluk, Ward No-03, Mahadevpura City Municipal Council Bangalore, now comes under the Jurisdiction of BBMP, Measuring East to West on the Northen Side 35 FT, on the Southern side 40 FT, AND NORTHEN SIDE 40 FT, in all measuring 1500 SQFT and property bounded On the EASTERN BY: B, LORE KUMARS PROPERTY, On the WEST BY: 60 FT ROAD, On the NORTH BY: 30 FT ROAD, On the SQUITH BY: PUT PROPERTY

NORTH BY: 30 FT ROAD, On the SOUTH BY: PVT PROPERTY. ITEM NO-23: All that the piece and parcel of the site bearing the Site No - 88, khatha No 22/1 New Khatha No-1266 &148,, at Singasandra Village (Naganatha Pura), Begur Hobli Bangalore south Taluk, Measuring East to WEST-50 FET, NORTH TO SOUTH -30 FEET Measuring 1500 Stt, bounded with as below: (Shri K.Ashoka & Shri S.K Umesh) On the EAST BY: Road, On the WEST BY: PVT Property, On the NORTH BY: Site No-89, On the SOUTH BY: Site No-87,

ITEM No. 30: All that the piece and parcel of the site bearing the Site No -19,& 20 Khatha No -101/2/10/1/13/2, at Sonnathammanahalli Village, KR Puram Hobli Bangalore East Taluk, under BBMP Jurisdication WRD No 52, measuring: East to west -60 feet and NORTH TO SOUTH- 40 FEET AND PROPERTY, Bounded On the EAST BY: Site No-21, On the WEST BY: Pvt Prp, On the NORTH BY: Road, On the SOUTH BY: SITE NO -23 & 24.

ITEM NO-27: All that the piece and parcel of the site bearing the Site No - 12 , Khatha No -847, old Khatha No-310/649 at Medahalli Village, KR Puram Hobli, Bangalore East Taluk, Comes under BBMP Jurisdiction measuring the to 1200 sft EAST TO WEST -40 feet and NORTH TO SOUTH - 30 FEET and property found bounded with: On the EAST BY: Road, On the WEST BY SITE No. 21. On the NORTH BY: SITE NO-11. On the SOUTH BY: SITE NO-13.

ITEM NO-26: All that the piece and parcel of the site bearing the Site No-11 formed Kamadhenu Gruhanirmana Sahakara Sangha Ltd , Sy No-186 & 191 In Mahadevpur Village & Sy No. 101 & 102/2, in B. Narayanapura Village Bangalore East Taiuk, under BBMP Jurisdication Measuring EAST TO WEST-40 AND NORTH TO SOUTH 30 FEET, IN ALL MESURING 1200 SQFT AND PROPERTY BOUNDED **0n the EASTERN BY:** Site No-02, **0n** the WEST BY: Road, On the NORTH BY: PROPERTY of KAMADHENU SANDHA, On the SOUTH BY: SITE NO -10.

ITEM NO-29: All that the piece and parcel of the site bearing the Site No - 07, in propert No 84/2 VP khatha No- 1123/1 Assesment No- 84/2/7, 22 at Hirendahalli Village, Bidarahalli Village Bangalore East Taluk, Measuring East to WEST-40 FEET, NORTH TO SOUTH-30 FEET Measuring 1200 Sft, bounded with as below: **On the EAST BY:** 20 feet Road, **On the** WEST BY: Site No. 08, On the NORTH BY: 15 feet Road, On the SOUTH BY: Site No. 10. ITEM NO-31: All that the piece and parcel of the site bearing the Site No-34, formed in the property No-16/11,Khatha No- 34, at Basavanapura Village, KR Puram Hobli Bangalore East Taluk, under BBMP Jurisdication measuring to 1260 sft by EAST TO WEST -42 FEET AND NORTH TO SOUTH 30 FEET AND PROPER, BOUNDED WITH: On the EAST BY: 25 FEET ROAD, On the WEST BY: PVP Prp, On the NORTH BY: Portion of same property No. 16/11, On the SOUTH BY: SITE NO -33.

Given under my hand, signature and Seal of this Hon'ble Court on 18-04-2023. By order of the Court, Chief Ministeral Officer, Senior Civil Judge's Court, Bangalore Rural

V.B.SHIVAKUMAR, Advocate No.230, I Floor, "Yajamana", 4th Main, Chamarajpet, Bengaluru-560 018.

IN THE COURT OF THE PRINCIPAL CIVIL JUDGE, BENGALURU RURAL DISTRICT, AT BENGALURU O.S. No. 247/2018

BETWEEN BETWEEN
H.G. BALASUBRAMANYAM; S/o Late Govindaraj
Guptha, Aged about 47 years, R/at No. 60, Ground
Floor, 5th Cross, Pipeline Road, Magadi Road,
Bengaluru -560 002.PLAINTIFF
AND

S M T . V E N K A T A L A K S H M I @ VENKATALAKSHMAMMA, AND OTHERS.DEFENDANTS

SUMMONS TO THE DEFENDANTS NO. 1
UNDER ORDER 5 RULE 20 (1A) OF C.P.C.
S M T . V E N K A T A L A K S H M I @ VENKATALAKSHMAMMA, D/o Late Anjinappa, Aged about 34 years, R/at Ramasandra Village, Kengeri Hobli, Bengaluru South Taluk. Whereas the Plaintiff have filed the above case for

whereas the Plantin have lined one adove case for the relief of Permanent Injunction, and other reliefs against the Defendants No. 1 and others, you", are hereby informed to attend the case which is before the Principal Civil Judge, Bengaluru Rural Dist. at Bengaluru, on 13/6/2023 at 11 A.M. either in person or by pleader to answer the same failing which, the Matter will be heard, and determined in your

SCHEDULE

All that peace and parcel of property Site bearing No. 166, in Khatha No.164, comes under Sulikere Village Panchayath / Panchayath Raj, vide Certificate No. 2745641, Property No. 150200301900420787, Property No. in village panchayath 4166/164/166, Situated at Ramasandra Village, Kengeri Hobli, Bangaluru South Taluk, measuring East to West 40 feet and North to South 60 feet, totally measuring 2400 Sq. feet, or 222.96 Sq. meters, and bounded

East by : Property No. 165, West by : Road, North by: Road, South by: Property No. 197 BY THE ORDER OF THE COURT

Sheristedar Prl. Civil Judge, Bengaluru Rural Dist BENGALURU SNR AND ASSOCIATES,

50

ಆದೇಶಿಸಿದ್ದಾರೆ. ದಿನಾಂಕ: 16-05-2023 ರಂದು ಬೆಕರ್ಗೆ 11.30ಕ್ಕೆ 7ನೇ ಮಹಡಿಯಲ್ಲರುವ ಲನ್ಡ್ ರೀಡ್ಯಾರ್, ನಾಲ ವಸೂಲಾತಿ ಮೇಲ್ಡನವಿ ನ್ಯಾಯಮಂಡಆ, ಶಾಸ್ತಿ ಭವನ, ಹೆಚ್ಚುವರಿ ಕಷೇಲ ಕಟ್ಟಡ, ನಾಲ ವಸೂಲಾತಿ ಮೇಲ್ಡನವಿ ನ್ಯಾಯಮಂಡಆ, ಜೆನ್ಟ್ರೆ ಅವರ ಮುಂದೆ ಹಾಜರಾಗಲು ತಿಳಿಸಲಾಗಿದೆ. ಒಂದು ವೇಳೆ ನಿಮ್ಮ ವಿಫಲವನ್ನು ಗಮನಿಸಿ, ಮೇಲಿನ IA ನಲ್ಲಿ ಸೂಕ್ತವಾದ ಆದೇಶಗಳನ್ನು ರವಾನಿಸಲಾಗುತ್ತದೆ. No. 2, Nandan Nivas, Near Raghavendra Mutt, Chikkabanavara Bengaluru 560090 Mob. 9964283035

ಅರ್ಜದಾರರು/ಮೇಲ್ಮನವಿದಾರರಿಗೆ ವಕೀಲರು ತುಂಬಿದ ಮನೆಗೊಂದು ಚಂದದ ಸಾಪ್ತಾಹಿಕ ಕರ್ಮವೀರ

ಜ. ತಿಲಕ್ ನಾರಾಯಣನ

ಸಾಲ ವಸೂಲಾತಿ ಮೇಲ್ಮನವಿ

ನ್ಯಾಯ ಮಂಡಆ, ಚೆನ್ನೈ

ಐ.ಎ. 2022 ರ ಸಂ. 333 ರಅ್ಲ

ಎ.ಐ.ಆರ್. ನಂ. 39ರ 2020.

ರತಿನಂ (ಮೃತ) ಮತ್ತು 2 ಇತರರು .. ಅರ್ಜಿದಾರರು / ಮೇಲನವಿದಾರು

– ವಿರುದ್ಧ

ಅಧಿಕೃತ ಅಧಿಕಾರಿ, ಕರೂರ್ ವೈಶ್ಯ ಬ್ಯಾಂಕ ಆಮಿಟೆಡ್, ವಿಭಾಗೀಯ ಕಚೇರಿ: 230/2,

ಎಸ್.ಸುಮಂತ್, ಜ.ವಿ.ಸತ್ಯಾನಂದ ಅವರ ಪುತ್ರ

1 ನೇ ಮಹಡಿ, 15 ನೇ ಅಡ್ಡ, ಸಂಪಿಗೆ ರಸ್ತೆ. ಮಲ್ಲೇಶ್ವರಂ, ಬೆಂಗಳೂರು - 560003.

ವಾಸ ನಂ.14, 3ನೇ ಕ್ರಾಸ್, ಮುನೇಶ್ವರ ಲೇ ಔಚ್, ಕೋಗಿಲು ಅಗ್ರಹಾರ, ಕೋಗಿಲು,

ಯಲಹಂಕ, ಬೆಂಗಳೂರು - 560 064. ಜ.ವಿ.ಸತ್ಯಾನಂದ, ಗಂಗಾಧರ ನಾಯ್ದು ಅವರ

ಯಲಹಂಕ, ಬೆಂಗಳೂರು - 560 064

ಪುತ್ರ, ವಾಸ ನಂ.14, 3ನೇ ಕ್ರಾಸ್, ಮುನೇಶ್ವರ ಲೇಔಚ್, ಕೋಗಿಲು ಅಗ್ರಹಾರ, ಕೋಗಿಲು,

ನಾಂಕ: 18.04.2023ರ ಆದೇಶದ ಪ್ರಕಾರ ಲನ್ಡ್ ರಿಜಸ್ಟಾರ್, ಸಾಲ ವಸೂಲಾತಿ ಮೇಲ್ಮನವಿ ಸ್ಯಾಯಮಂಡಆ, ಜೆನ್ನೈ, ದಿಸಾಂಕ: 16.05.2023 ರೊಳಗೆ ಹಿಂತಿರುಗಿಸಬಹುದಾದ ಮೇಲಿನ ನೋಟಿಸ್

ಅನ್ನು IA ಯಲ್ಲಿನ ಪ್ರತಿವಾದಿಗಳು ನಿಮಗ ಆದೇಶಿಸಿದ್ದಾರೆ. ದಿನಾಂಕ: 16-05-2023 ರಂದು

. ಪ್ರತಿಕ್ರಿಯಿಸುವವರು/ಪ್ರತಿವಾದಿಗಳು

ං**ඩා**ය්ග් ක්ෂූ 2 අප්ර්

ಎಲ್ಲ മುಕ್ಸ್ಟಾಲ್ಗಳ್ಲ ಅಭ್ಯ

TATA ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ನ್ ಲಿಮಿಟೆಡ್ ನೋಂದಾಯಿತ ವಿಳಾಸ: II ನೇ ಮಹಡಿ, ಟವರ್ ಎ, ಪೆನೆನ್ಸುಲಾ ಬ್ಯುಸಿನೆಸ್ ಪಾರ್ಕ್, ಗಣಪತ್ ರಾವ್ ಕದಮ್ ಮಾರ್ಗ, ಲೋವರ್ ಪ್ಯಾರೆಲ್, ಮುಂಬೈ – 400013. ಶಾಖೆ ವಿಳಾಸ: ಸಂಖ್ಯೆ 82/I, ನೆಲ ಮಹಡಿ, ಕೃಷ್ಣ ಟವರ್ಸ್, ರಿಜ್ಮಂಡ್ ರಸ್ತೆ, ಬೆಂಗಳೂರು – 560025

ಸ್ಥಿರಾಸ್ಥಿಗಳ ಮಾರಾಟಕ್ಕೆ ಮಾರಾಟ ಸೂಚನೆ $[2002 \ d \ uds]$ ಹಿತಾಸಕ್ತಿ (ಜಾರಿ) ನಿಯಮ 9(1) ಅಡಿಯಲ್ಲಿ]

2002 ರ ಆರ್ಥಿಕ ಸ್ವತ್ತುಗಳ ಭದ್ರತೆ ಮತ್ತು ಪುನರ್ ನಿರ್ಮಾಣ ಹಾಗೂ ಭದ್ರತಾ ಹಿತಾಸಕ್ತಿ ಜಾರಿಯಡಿ ಮತ್ತು 2002 ರ ಭದ್ರತಾ ಹಿತಾಸಕ್ತಿ (ಜಾರಿ) ನಿಯಮಗಳ ಅಧಿನಿಯಮ 9(1) ರಲ್ಲಿರುವ ನಿಬಂಧನೆಗಳನ್ನು

ಓದಿಕೊಂಡಂತೆ ಸ್ಥಿರಾಸ್ಥಿಗಳ ಮಾರಾಟಕ್ಕೆ ಜಾರಿಗೊಳಿಸಿರುವ ಇ –ಹರಾಜು ಮಾರಾಟ ಸೂಚನೆ. ಹುದುಕಾರದಂತಿ ಸ್ವರಕ್ಕಾಗಿರ ಮಾರಣಕ್ಕೂ ಹಾರಗಳಿಸಿರುವ ಆ ಹುರಣದ ಮಾರಣಕ ಸೋರಹ, ಸಾಮಾನ್ಯ ಸರ್ವಜನಿಕರಿಗೆ ಮತ್ತು ವಿಶೇಷವಾಗಿ ಸಾಲಗಾರ(ರ) ಮತ್ತು / ಸಹ-ಸಾಲಗಾರ, ಅಥವಾ ಅವರ ಕಾನೂನು ಉತ್ತರಾಧಿಕಾರಿಗಳು / ಪ್ರತಿನಿಧಿಗಳಿಗೆ (ಸಾಲಗಾರರು) ಈ ನೋಟಿಸಿನ ಮೂಲಕ ತಿಳಿಸುವುದೇನೆಂದರೆ ಈ ಕೆಳಗೆ ವಿವರಿಸಲಾದ ಸ್ಥಿರಾಸ್ಥಿಗಳನ್ನು ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಟಿಸಿಎಚ್ಎಫ್ಲ್) ಗೆ ಆಡಮಾನ ಮಾಡಲಾಗಿದ್ದು/ವಹಿಸಲಾಗಿದ್ದು, ಇವುಗಳ ಭೌತಿಕ ಸ್ಥಾಧೀನತೆಯನ್ನು ಭದ್ರತಾ ಸಾಲದಾತರಾದ ಅಧಿಕೃತ ಅಧಿಕಾರಿ ಟಿಸಿಎಚ್ಎಫ್ಲ್ ಅವರು ಪಡೆದುಕೊಂಡಿದ್ದು, ಇವುಗಳನ್ನು "ಎಲ್ಲಿದರೋ", "ಹೇಗಿದೆಯೋ", ಮತ್ತು "ಏನೇನಿದೆಯೋ" ಆಧಾರದ ಮೇಲೆ ಕೆಳಗಿನ ಸಾಲಗಾರ ಮತ್ತು ಸಹ-ಸಾಲಗಾರರಿಂದ ವಸೂಲಿ ಮಾಡುವ ಸಲುವಾಗಿ ದಿನಾಂಕ 16.05.2023 ರಂದು ಮಾರಾಟ ಮಾಡಲಾಗುವುದು. ಮೀಸಲು ಬೆಲೆ ಮತ್ತು ಪ್ರಾರಂಭಿಕ ಠೇವಣೆ ಹಣ ಕೆಳಗೆ ಉಲ್ಲೇಖಿಸಲಾಗಿದೆ. ಈ ಮೂಲಕ ಸೂಚನೆ ನೀಡುವುದೇನೆಂದರೆ, ಯಾವುದೇ ಮುಂದೂಡಿಕೆ / ಸಮಾನಾಜನೆ ಗುನದ ಜನುಸ್ಥೆಪಿನಿಯೇ, ಪೇರ್ನೆ ಸರಸ್ಥಾಗಿ ಸ್ಥಿರಿಗೆ ಜನುಸ್ಥೆಪಿನಿಯೇ, ಪೇರ್ನೆಬಿನಿದ ಸಂಸ್ಥೆಪಿನಿಯೇ, ಪೇರ್ನೆಬಿನಿದ ಸಂಸ್ಥೆಪಿನಿಯೇ, ಪೇರ್ನೆಬಿನಿಯ ಸ್ಥಿಸಿದ ಸುನ್ನೆಪಟ್ಟಿನಿಯ ಪ್ರೇತರಣ ಸರಸ್ಥಾಗಿನ ಸ್ಥಿರಿಸುತ್ತಿಯ ಸಂಸ್ಥೆಗಳಿನ ಸಂಸ್ಥೆಪಿನಿಯ ಸೇವಿನಿಯ ಸಂಸ್ಥೆಗಳಿನ ಸಂಸ್ಥೆಪಿನಿಯ ಸಂಸ್ಥೆಗಳಿನ ಸಂಸ್ಥೆಪಿನಿಯ ಸಂಸ್ಥೆಪಿನಿಯ ಸಂಸ್ಥೆಪಿನಿಯ ಸಂಸ್ಥೆಪಿನಿಯ ಸಂಸ್ಥೆಪಿನಿಯ ಸಂಸ್ಥೆಪಿನಿಯ ಸಂಸ್ಥೆಪಿನಿಯ ಸಂಸ್ಥೆಪಿನ ಸಂಸ್ಥೆಪಿನ ಸಂಸ್ಥೆಪಿನಿಯ ಸಂಸ್ಥೆಪಿನಿಯ ಸಂಸ್ಥೆಪಿನ ಸರಸ್ಥೆಪಿನ ಸಂಸ್ಥೆಪಿನ ಸಂಸ್ಥೆಪಿನ ಸಂಸ್ಥೆಪಿನ ಸಂಸ್ಥೆಪಿನಿನಿಯ ಸಂಸ್ಥೆಪಿನಿಯ ಸಂಸ್ಥೆಪಿನಿನ ಸಂಸ್ಥೆಪಿನ ಸಂಸ್ಥೆಪಿನ ಸಂಸ್ಥೆಪಿನ ಸಂಸ್ಥೆಪಿನ ಸಂಸ್ಥೆಪಿನ ಸಂಸ್ಥೆಪಿನ ಸಂಸ್ಥೆಪಿನ ಸಂಸ್ಥೆಪಿನಿನ ಸಂಸ್ಥೆಪಿನ ಸಂಸ್ಥೆಪ ಠೀವಣ ಹಣ ಕಳಗ ಉಲ್ಲೇಖಿಸಲಾಗಿದೆ. ಈ ಮೂಲಕ ಸೂಚಿನ ನೀಡುವುದೇನಿಂದರೆ, ಯಾವುದೇ ಮುಂದೂಡಿಕೆ / ಮರಾಟದ ಸ್ಥಗಿತದ ಅನುಪಸ್ಥಿತಿಯಲ್ಲಿ, ಹೇಳಿದ ಭದ್ರತಾ ಆಸ್ತಿ / ಆಸ್ತಿಯನ್ನು ಇ–ಹರಾಜಿನ ಮೂಲಕ 16.05.2023 ರಂದು ಮಧ್ಯಾಹ್ನ 2 ಗಂಟೆಗೆ ಶಾಖೆಯ ವಿಶಾಸದಲ್ಲಿ ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್, ಸಂಖ್ಯೆ 82/1, ನೆಲ ಮಹಡಿ, ಕೃಷ್ಣ ಟವರ್ಸ್, ರಿಜ್ನಂಡ್ ರಸ್ತೆ, ಬೆಂಗಳೂರು – 560025 ಮಾರಾಟ ಮಾಡಲಾಗುವುದು. ಇ–ಹರಾಜಿನಲ್ಲಿ ಭಾಗವಹಿಸಲು ಇಎಂಡಿಯ ಡಿಮ್ಯಾಂಡ್ ಡ್ರಾಫ್ಟ್ ಹೊಂದಿರುವುದನ್ನು 15.05.2023 ರಂದು ಅಥವಾ ಮೊದಲು ಸಂಜೆ 5 ರೊಳಗೆ ಟಿಸಿಎಚ್ಎಫ್ ನೆ ಅಧಿಕೃತ ಅಧಿಕಾರಿಗೆ ಸಲ್ಲಿಸಬೇಕು. ಕೆಳಗೆ ವಿವರಿಸಿದ ಸಂಕ್ಷಿಪ್ತ ವಿವರಗಳ ಪ್ರಕಾರ ಭದ್ರತಾ ಆಸ್ತಿ/ಸ್ಥಿರಾಸ್ತಿಯ ಮಾರಾಟವು "ಹೇಗಿದೆಯೋ" ಸ್ಥಿತಿಯಲ್ಲಿ ಮೇಲೆ ಇರುತ್ತದೆ.

ಬೀ	ರ್ಬಲ ಇರುತ್ತದ;						
3	ಸಾಲ ಖಾತೆ ಸಂಖ್ಯೆ ಮತ್ತು ಶಾಖೆ	======================================	ಡಿಮ್ಯಾಂಡ್ ನೋಟಿಸಿನ ಪ್ರಕಾರ ಮೊತ್ತ ಮತ್ತು ಡಿಮ್ಯಾಂಡ್ ನೋಟಿಸಿನ ದಿನಾಂಕ	ಸ್ವಾಧೀನದ ಪ್ರಕಾರ			
1.		ರೇಡಿಯಂಟ್ ಸ್ಟರ್ಕ್ ಪೈವೇಟ್ ಲಿಮಿಟೆಡ್ (ಸಾಲಗಾರ) ಶ್ರೀ. ರಾಘವೇಂದ್ರ ರೆಡ್ಡಿ ಎಂ (ಸಹ–ಸಾಲಗಾರ), ಶ್ರೀ ಪುರುಷೋತ್ತಮ ರೆಡ್ಡಿ ಸಂದುಲ (ಸಹ ಸಾಲಗಾರ), ಶ್ರೀಮತಿ ಅನಿತಾ ತಲ್ಲೂರಿ (ಸಹ ಸಾಲಗಾರ), ರೇಡಿಯಂಟ್ ಇನ್ನಾ (ಸಹ–ಸಾಲಗಾರ	(ರೂಪಾಯಿ ಎಂಟು ಕೋಟಿ	ಭೌತಿಕ			

ಸ್ತಿರಾಸ್ತಿಯ ವಿವರಣೆ: ಎಲ್ಲಾ ಭಾಗ ಮತ್ತು ವಿಭಾಗವು ಸೇರಿದಂತೆ ಆಸ್ತಿ ಕೆಳಗೆ 22 ಘಟಕಗಳು/ಫ್ಲಾಟ್ ಗಳನ ಂದು ಕರೆಯಲ್ಪಡುವ ವಸತಿ ಯೋಜನೆಯು ಖಾತಾ ನಂ. 2194, ಸ ನಂ. 47/3, 12/3, 12/4, ವಾರ್ಡ ನಂ 194, ಕೊತ್ತನೂರು ಗ್ರಾಮ, ಉತ್ತರಹಳ್ಳಿ ಹೋಬಳಿ, ಬೆಂಗಳೂರು ದಕ್ಷಿಣ ಮತ್ತು ಚಕ್ಕುಬಂದಿ:

ಉತ್ತರ: ಸ ನಂ. 12/3 & 47/3 ಉಳಿದ ಭಾಗ. ದಕ್ಷಿಣ: ಸ ನಂ. 47/4, ರಸ್ತೆ ಮತ್ತು ಸೈ ನಂ. 12/4 ಉಳಿದ ಭಾಗ. ಪಶ್ಚಿಮ: ಸ ನಂ. 12/3 ಮತ್ತು 12/4 ಉಳಿದ ಆಸ್ತಿ ಪೂರ್ವ: ರಸ್ತೆ ಮತ್ತು ಸೈ ನಂ 12/4 ಉಳಿದ ಭಾಗ. ಜೊತೆಗೆ ಭೂಮಿಗೆ ಜೋಡಿಸಲಾದ ಎಲ್ಲಾ ಸಸ್ಯ ಮತ್ತು ಯಂತ್ರೋಪಕರಣಗಳು, ನೆಲೆವಸ್ತುಗಳು ಮತ್ತು ಫಿಟ್ಟಿಂಗ್ಗಳೊಂದಿಗೆ ಅಥವಾ ಶಾಶ್ವತವಾಗಿ ಪ್ರಸ್ತುತ ಮತ್ತು ಭವಿಷ್ಯದಲ್ಲಿ ಭೂಮಿಗೆ ಜೋಡಿಸಲಾದ ವುದನ್ನಾದರೂ ಜೋಡಿಸಲಾಗಿದೆ.

ಕ್ರ ಸಂ	ಫ್ಲಾಟ್ ನಂ	ಎಸ್ಬಿಯುಎ	ಬಿಎಚ್ಕೆ ಪ್ರಕಾರ	ಪ್ರಸ್ತಾವಿತ ಮೌಲ್ಯ (ರೂ)	ಇಎಂಡಿ (ರೂ)
1	104	1,330	3 ಬಿಎಚ್ ಕೆ	39,90,000	3,99,000
2	310	1,250	2 ಬಿಎಚ್ ಕೆ	37,50,000	3,75,000
3	410	1,250	2 ಬಿಎಚ್ ಕೆ	37,50,000	3,75,000
4	412	1,250	3 ಬಿ ಎಚ್ ಕೆ	37,50,000	3,75,000
5	503	1,170	2 ಬಿಎಚ್ ಕೆ	35,10,000	3,51,000
6	512	1,250	2 ಬಿಎಚ್ ಕೆ	37,50,000	3,75,000
7	703	1,170	2 ಬಿಎಚ್ ಕೆ	35,10,000	3,51,000
8	705	1,210	2 ಬಿಎಚ್ ಕೆ	36,30,000	3,63,000
9	712	1,250	2 ಬಿಎಚ್ ಕೆ	37,50,000	3,75,000
10	103	1,105	2 ಬಿಎಚ್ ಕೆ	27,62,500	2,76,250
11	110	1,250	2 ಬಿಎಚ್ ಕೆ	31,25,000	3,12,500
12	112	1,250	2 ಬಿಎಚ್ ಕೆ	31,25,000	3,12,500
13	115	1,520	2 ಬಿಎಚ್ ಕೆ	38,00,000	3,80,000
14	403	1,170	2 ಬಿಎಚ್ ಕೆ	29,25,000	2,92,500
15	510	1,250	2 ಬಿಎಚ್ ಕೆ	31,25,000	3,12,500
16	903	1,170	2 ಬಿಎಚ್ ಕೆ	29,25,000	2,92,500
17	910	1,250	2 ಬಿ ಎಚ್ ಕೆ	31,25,000	3,12,500

ಗಮನಿಸಿ: ಬಿಡ್ಡಾರ(ರು) ಒಂದು ಅಥವಾ ಹೆಚ್ಚಿನ ಘಟಕಗಳಿಗೆ ಬಿಡ್ ಸಲ್ಲಿಸಬಹುದು. ಬಿಡ್ ಸಲ್ಲಿಸುವ ಮೊದಲು ಬಿಡ್ದರಾರರು ಸರಿಯಾದ ಪರಿಶ್ರಮವನ್ನು ನಡೆಸಲು ಸೂಚಿಸಲಾಗಿದೆ. ಬಹಿರಂಗಹಡಿಸುವಿಕೆಂದ ಟಿಹ್ರಣ: ಗೌರವಾನ್ನಿತ ಕರ್ನಾಟಕ ಉಚ್ಚ ನ್ಯಾಯಾಲಯದ ಮುಂದೆ ಟಿಸಿಎಚ್ಎಫ್ಲ್ ವಿರುದ್ಧ ಸಾಲಗಾರರಿಂದ WP/17355/2022 ರಿಟ್ ಅರ್ಜಿಯನ್ನು ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ ಇಂದಿನಂತೆ ಯಾವುದೇ ತಡೆಯಾಡ್ಡೆ ಜಾರಿಯಲ್ಲಿಲ್ಲ.

ರಾಜಿನಲ್ಲಿ, ಸಾರ್ವಜನಿಕರಿಗೆ ಸಾಮಾನ್ಯವಾಗಿ ತಮ್ಮ ಬಿಡ್ (ಗಳನ್ನು) ವೈಯಕ್ತಿಕವಾಗಿ ಸಲ್ಲಿಸಲ ಆಹಾನಿಸಲಾಗುತದೆ. ಸಾಲಗಾರ (ರು) / ಸಹ–ಸಾಲಗಾರ (ರು) ಈ ನೋಟಿಸ್ ಪಕಟವಾದ ದಿನಾಂಕದಿಂದ 15 ದಿನಗಳಲ್ಲಿ ಒಟ್ಟು ಬಾಕ ಮೊತ್ತವನ್ನು ಹೆಚ್ಚಿನ ಬಡ್ಡಿಯೊಂದಿಗೆ ಪಾವತಿಸಲು ಕೊನೆಯ ಅವಕಾಶವನ್ನು ನೀಡಲಾಗಿದೆ, ವಿಫಲವಾದರೆ ಸ್ಥಿರ ಆಸ್ತಿಯನ್ನು ಶೆಡ್ಯೂಲ್ ಪ್ರಕಾರ ಮಾರಾಟ ಮಾಡಲಾಗುತ್ತದೆ. ಬಡ್ಡಿ ಮತ್ತು ವೆಚ್ಚಗಳೊಂದಿಗೆ (ಮಾರಾಟದ ವೆಚ್ಚವನ್ನು ಒಳಗೊಂಡಂತೆ) ಮೇಲೆ ತಿಳಿಸಿದ ಮೊತ್ತವನ್ನು ಪಾವತಿಸದರೆ ಅಥವಾ ಅಂತಹ ಸುರಕ್ಷಿತ ಸಾಲ, ಬಡ್ಡಿ ಮತ್ತು ವೆಚ್ಚಗಳನ್ನು ಪುರಾವೆಯೊಂದಿಗೆ ಅಧಿಕೃತ ಅಧಿಕಾರಿಗೆ ಹರಾಜಿನ ದಿನಾಂಕದ ಮೊದಲು ತಿಳಿಸಿದರೆಇ ಹರಾಜನ್ನು ನಿಲ್ಲಿಸಲಾಗುತ್ತದೆ ಈ ಮಾರಾಟಕ್ಕೆ ಸಂಬಂಧಿಸಿದಂತೆ ಯಾವುದೇ ಕರ್ತವ್ಯವನ್ನು ಹೊಂದಿರುವ ಯಾವುದೇ ಅಧಿಕಾರಿ ಅಥವಾ

ಇತರ ವ್ಯಕ್ತಿ ಮಾರಾಟವಾದ ಸ್ಥಿರ ಆಸ್ತಿಯಲ್ಲಿ ಯಾವುದೇ ಆಸಕ್ತಿಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬಿಡ್ ಮಾಡುವುದು, ಸ್ವಾಧೀನಪಡಿಸಿಕೊಳ್ಳುವುದು ಅಥವಾ ಪಡೆಯಲು ಪ್ರಯತ್ನಿಸುವುದಿಲ್ಲ. ಮಾರಾಟವು ಭದ್ರತಾ ಆಸಕ್ತಿ (ಜಾರಿ) ನಿಯಮಗಳು, 2002 ರಲ್ಲಿ ಸೂಚಿಸಲಾದ ಷರತ್ತುಗಳಿಗೆ ಒಳಪಟ್ಟಿರುತ್ತದೆ ಮತ್ತು ಈ ಕೆಳಗಿನ ಹಚ್ಚಿನ ಷರತ್ತುಗಳಿಗೆ ಒಳಪಟ್ಟರುತ್ತದೆ.ಇ–ಹರಾಜು https://www.bankeauctions.com ಫೋರ್ಟಲ್ ಮೂಲಕ ದಿನಾಂಕ 16.05.2023 ರಂದು ಮಧ್ಯಾಹ್ನ 2.00 ರಿಂದ ಮಧ್ಯಾಹ್ನ 3.00 ರವರೆಗೆ ತಲಾ 10 ಮಿಷಗಳ ಸೀಮಿತ ವಿಸ್ತರಣೆಯೊಂದಿಗೆ ನಡೆಯಲಿದೆ.

ನಿಯಮ ಮತ್ತು ಪರತ್ರುಗಳು:
1.ಕೆಳಗಿನ ಶಿಡ್ರೂಲ್ ನಲ್ಲಿ ಕೆಳಸಹಿದಾರರು ಅಧಿಕೃತ ಅಧಿಕಾರಿಯ ಉತ್ತಮ ಜ್ಞಾನ ಮತ್ತು ಮಾಹಿತಿಗೆ, ಸ್ವತಿಗೆ ಸಂಬಂಧಿಸದಂತೆ ಯಾವುದೇ ಅಡಚಣೆ ಇಲ್ಲ, ಆದರೆ ಈ ಘೋಷಣೆಯಲ್ಲಿ ಯಾವುದೇ ದೋಷ, ತಪ್ಪ ವಿವರಣೆ ಅಥವಾ ಲೋಪಕ್ಕೆ ಕೆಳಸಹಿದಾರರು ಉತ್ತರಿಸಲಾಗುವುದಿಲ್ಲ. ಮೊತ್ತದ ಬಡ್ ಅಥವಾ ಬಿಡ್ಡಾರರ ಬಗ್ಗೆ ಯಾವುದೇ ವಿವಾದ ಉಂಟಾದಾಗ, ಸುರಕ್ಷಿತ ಸಾಲಗಾರನ ವಿವೇಚನೆಗೆ ಒಳಪಟ್ಟು ಲಾಟ್ ಅನ್ನು ಮತ್ತೊಮ್ಮ ಹರಾಜಿಗೆ ಇಡಲಾಗುತ್ತದೆ. 2.ಆಸ್ತಿಯನ್ನು ಮೀಸಲು ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುಲಾಗುವುದಿಲ್ಲ. 3.ಬಿಡ್ ಹೆಚ್ಚಳದ ಮೊತ್ತ ಹೀಗಿರುತ್ತದೇ ರೂ. 10,000/- (ಹತ್ತು ಸಾವಿರ ಮಾತ್ರ) 4.ಆಸ್ತಿಯ ಖರೀದಿಗೆ ಸಲ್ಲಿಸಿದ ುಲ್ಲಾ ಬಿಡ್ಗಳು ಡಿಮ್ಯಾಂಡ್ ಡ್ರಾಫ್ಟ್ ನ ಮೂಲಕ ಮೇಲೆ ತೆಳಿಸಿದಂತೆ ಅರ್ನಸ್ಟ್ ಮೆನಿ ಜೊತೆಗೂಡಿರುತ್ತವೆ ಕಲಾನುಭವಿ "**ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ ಲಿಮಿಟೆಡ್**" ಶಾಖೆಯ ವಿಳಾಸದಲ್ಲಿ ಪಾವತಿಸಬೇಕು. -ಡಿಮ್ಯಾಂಡ್ ಡ್ರಾಫ್ಟ್ ಳನ್ನು ಹರಾಜಿನ ನಂತೆರ ವಿಫಲ ಬಿಡ್ವಾರರಿಗೆ ಹಿಂತಿರುಗಿಸಲಾಗುತ್ತದೆ. -ಡಿಮ್ಯಾಂಡ್ ಡ್ರಾಪ್ಟ್ ಕನ್ನು ಹರಾಜಿನ ನಂತರ ವಿಫಲ ಬಿಡ್ದಾರರಿಗೆ ಹಿಂತಿರುಗಿಸಲಾಗುತ್ತದೆ.
NEFT/RTGS/IMPS ಮೂಲಕ EMD ಪಾವತಿಗಾಗಿ, ದಯವಿಟ್ಟು ಅಧಿಕೃತ ಅಧಿಕಾರಿಯನ್ನು ಸಂಪರ್ಕಿಸಿ. 5.
ಅತ್ಯಧಿಕ ಬಿಡ್ಡಾರನನ್ನು ಅವನು/ಅವಳು ಕಾನೂನುಬದ್ಧವಾಗಿ ಬಿಡ್ ಮಾಡಲು ಅರ್ಹತೆ ಹೊಂದಿದ್ದರಿಂದ ಯಶಸ್ವ ಬಿಡ್ಡಾರ ಎಂದು ಘೋಷಿಸಲಾಗುತ್ತದೆ ಮತ್ತು ಮೊದಲೇ ಹೇಳಿದಂತೆ ಅಸ್ತಿಯನ್ನು ಮೀಸಲು ಬೆಲೆಗಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುವುದಿಲ್ಲ. ನೀಡಿರುವ ಬೆಲೆ ಸ್ವಷ್ಟವಾಗಿ ಅಸಮರ್ಪಕವಾಗಿ ಕಾಣಿಸಿಕೊಂಡಾಗ ಅತ್ಯಧಿಕ ಬಿಡ್ಡನ ಸ್ವೀಕಾರವನ್ನು ನಿರಾಕರಿಸುವುದು 'ಅಧಿಕೃತ ಅಧಿಕಾರಿ'ಯ ವಿವೇಚನೆಗೆ ಒಳಪಟ್ಟಿರುತ್ತದೆ. 6. ದಾಖಲಾದ ಕಾರಣಗಳಿಗಾಗಿ, ಮಾರಾಟವನ್ನು ಮುಂದೂಡುವುದು / ನಿಲ್ಲಿಸುವುದು ಅಧಿಕೃತ ಅಧಿಕಾರಿಯ ವಿವೇಚನೆಯಲ್ಲಿರುತ್ತದೆ 7.ಸ್ಟಿರ ಆಸ್ತಿಯ ಪರಿಶೀಲನೆಯನ್ನು 05.05.2023 ರಂದು ಬೆಲ್ಗ್ 11 ರಿಂದ ಸಂಜೆ 5.00 ರವರೆಗೆ ಮಾಡಬಹುದು. ನೆ.ಯಶಸ್ವಿ ಬಿಡ್ಡಾರನಾಗಿ ಘೋಷಿಸಲ್ಪಟ್ಟ ವ್ಯಕ್ತಿಯು, ಅಂತಹ ಘೋಷಣೆಯಾದ ಕೂಡಲೇ, ಖರಿಗಿಯ ಹಣ್ಣಗುಡಿನ ಇವೃತ್ತಿದು ಶೇಕಡಾವನ್ನು ಠೇವಣೆ ಇಡಬೇಕು, ಅದು ಇಎಂಡಿ ಮೊತ್ತದ ಜೊತೆಗೆ ಅಧಿಕೃತ ಅಧಿಕಾರಿಗೆ 24 ಗಂಡೆಗಳ ಒಳಗೆ ಒಳಗೊಂಡಿರುತ್ತದೆ. ನಿಗದಿತ ಅವಧಿಯೊಳಗೆ ಮೊತ್ತವನ್ನು ಠೇವಣೆ ಇಡುವುದರಲ್ಲಿ ಯಾವುದೇ ವಿಫಲರಾದಲ್ಲಿ, ಆಸ್ತಿಯನ್ನು ಖಾಸಗಿ ಗದಿತ ಅವಧಿಯೊಳಗೆ ಮೊತವನು, ಠೇವಣಿ ಇಡುವುದರಲಿ ಯಾವುದೇ ವಿಪಲರಾದಲಿ, ಆಸಿಯನು, ಖಾಸಗಿ ಒಪ್ಪಂದದ ಮೂಲಕ ಹೊಸ ಹರಾಜು/ಮಾರಾಟಕ್ಕೆ ಇಡಲಾಗುತ್ತದೆ. 9.ಒಂದು ವೇಳೆ ಪ್ರಾಂಭಿಕ ಕೇವಣಿ ಮೇಲಿನಂತೆ ಮಾಡಿದರೆ, ಪಾವತಿಸಬೇಕಾದ ಖರೀದಿ ಹಣದ ಬಾಕಿ ಮೊತ್ತವನ್ನು ಖರೀದಿದಾರನು ಅಧಿಕೃತ ಅಧಿಕಾರಿಗೆ ಆಸ್ತಿ ಮಾರಾಟದ ದೃಡಿಕರಣದ ದಿನಾಂಕದಿಂದ 15 ನೇ ದಿನದ ಅಥವಾ ಮೊದಲು ಪಾವತಿಸಬೇಕು, ಆಧಿಕಾರಿಗೆ ಆಸ್ಥಿ ಮಾರಾಟದ ದೃಡಿಕರಣದ ದಿನಾಂಕದಿಂದ IS ನೇ ದಿನದ ಅಥವಾ ಮೊದಲು ಪಾವತಿಸಬೇಕು.
ಅಥವಾ IS ನೇ ದಿನ ಭಾನುವಾರ ಅಥವಾ ಇತರ ರಜಾದಿನವಾಗಿದ್ದರೆ, ಮೊದಲ ಕಚೇರಿ ದಿನದಂದು
ಪಾವತಿಸಬೇಕು 10.ಮೇರೆ ತಿಳಿಸಿದ ಅವಧಿಯೊಳಗೆ ಯಾವುದೇ ಪಾವತಿಸಬೇ ವಿಫಲವಾದರೆ, ಪಾಸಗಿ
ಒಪ್ಪಂದದ ಮೂಲಕ ಆಸ್ತಿಯನ್ನು ಹೊಸ ಹರಾಜು / ಮಾರಾಟಕ್ಕೆ ಇಡಲಾಗುತ್ತದೆ. ಇಎಮ್ಡೌ ಸೇರಿದಂತೆ
ಠೇವಣೆ ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ ಲಿಮಿಟಿಡ್ನಾಂದ ಮುಟ್ಟುಗೋಲು ಹಾಕಿಕೊಳ್ಳುತ್ತದೆ ಮತ್ತು
ಡೀಫಾಲ್ಡ್ ಖರೀದಿದಾರನು ಆಸ್ತಿಗೆ ಎಲ್ಲಾ ಹಕ್ಕುಗಳನ್ನು ಕಳೆದುಕೊಳ್ಳುತ್ತಾನೆ, 11.ಟಾಟಾ ಕ್ಯಾಪಿಟಲ್ ಹೌಸಿಂಗ್
ಫೈನಾನ್ ಲಿಮಿಟಿಡ್ಗೆ ತಿಳಿದಿರುವ ಯಾವುದೇ ಆಸ್ತಿಗಳ ವಿವರಗಳು, ಆಸ್ತಿಗೆ ಹೊಣೆಗಾರರಾಗಿರುತ್ತಾರೆ: ಮೇಲಿನ
ಕೋಷ್ಟಕದ ಪ್ರಕಾರ. ಆಸ್ತಿ ತೆರಿಗೆ, ವಿದ್ಯುತ್ ಇತ್ಯಾದಿಗಳ ಶಾಸನಬದ್ದ ಹೊಣೆಗಾರಿಕೆಗಳು ಸೇರಿದಂತೆ ಆಸ್ತಿಯ
ಮೇಲಿನ ವಿವರಗಳ ಬಗ್ಗೆ ತಮ್ಮದೇ ಆದ ಸ್ವತಂತ್ರ ವಿಚಾರಣೆ ನಡೆಸಲು ಉದ್ದೇಶಿತ ಬಡ್ಡಾರರಿಗೆ ಸೂಚಿಸಲಾಗಿದೆ.
12.ಬೇರೆ ಯಾವುದೇ ವಿವರಗಳಗಾಗಿ ಅಥವಾ ಇ-ಹರಾಜಿನ ಕಾರ್ಯವಿಧಾನದ ಆನ್ಲೌನ್ ತರಬೇತಿಗಾಗಿ
ನಿರೀಕ್ಷಿತ ಬಡ್ಡಾರರು ಸೇವಾ ಪೂರೈಕೆದಾರ ಸಿ1 ಇಂಡಿಯಾ ಪೈವೇಟ್ ಲಿಮಿಟಿಡ್, ವಿಳಾಸ: 3ನೇ ಮಹಡಿ,
ಪ್ರಾಟ್ ನಂ.68 ಸಕ್ಷರ್-44, ಗುರ್ಗಾಂಡ್, ಹರಿಯಾಣ- 122003 ಮೊ: 8866682937 & ದೂರವಾಣಿ:
7291981124 /125 /126 ಇಮೇಲ್ ಪಾಡಿ: quiaral@Ciindia.com /support@bankeauctions.com 7291981124 /1125 /1126 ಇಮೇಲ್ ಐಡಿ: gujarat@c1india.com/support@bankeauctions.con ಮೂಲಕ ಅಥವಾ ಮನೀಶ್ ಬನ್ಸಾಲ್, ಇಮೇಲ್ ಐಡಿ Manish.Bansal@tatacapital.com ಅಧಿಕೃತ ಅಧಿಕಾರಿ ಮೊಬೈಲ್ ಸಂಖ್ಯೆ 8588983696. ದಯವಿಟ್ಟು ನಿಮ್ಮ ಪ್ರಶ್ನೆಯನ್ನು ವಾಟ್ರಾಪ್ ಸಂಖ್ಯೆ -9999078669 ಕಳುಹಿಸಿ, 13. 1% ರಷ್ಟು ಖಲಬ ಅನ್ನಯಸುತ್ತದೆ ಮತ್ತು ಅತಿ ಹೆಚ್ಚು ಬಿಡ್ ಮಾಡಿದವರು ಹೆಚ್ಚಿನ ಘೋಷಿತ ಬಿಡ್ ಮೊತ್ತಕ್ಕಿಂತ ಪಾವತಿಸಬೇಕಾಗುತ್ತದೆ. ಮಾಲೀಕರು/ಸಾಲಗಾರ(ಗಳ) ಪ್ಯಾನ್ನಲ್ಲಿ ಅತಿ ಹೆಚ್ಚು ಬಿಡ್ ಮಾಡಿದವರು ಪಾವತಿಯನ್ನು ಠೇವಣಿ ಮಾಡಬೇಕಾಗುತ್ತದೆ ಮತ್ತು ಚಲನ್ನ ಪ್ರತಿಯನ್ನು ನಮ ಕಂಪನಿಗೆ ಸಲ್ಲಿಸಬೇಕು. 14.ಮೇಲಿನ ವಿವರಗಳಿಗಾಗಿ ದಯವಿಟ್ಟು ಸುರಕ್ಷಿತ ಸಾಲಗಾರರ ವೆಬ್ಸ್ಬೌಟ್ https://bit.lv/40v7aOZ ಯಲಿ ಒದಗಿಸಲಾದ ಲಿಂಕ್ ಅನ್ನು ನೋಡಿ.

ಹಿಎಟ್ಟು ಗಮನಿಸಿ – ಈ ಆಸ್ತಿಯ ಮಾರಾಟ / ಹರಾಜಿನಲ್ಲಿ ಪ್ರಸ್ತಾಪಿಸಲಾದ ಹರಾಜು ಪಾಲು ಹೊರತುಪಡಿಸಿ ಯಾವುದೇ ಬ್ರೋಕರ್ / ಏಜೆಂಟರನ್ನು ಟಿಸಿಎಚ್ಎಫ್ಎಲ್ ತೊಡಗಿಸಿಕೊಂಡಿಲ್ಲ. ಆಸಕ್ತ ವ್ಯಕ್ತಿಗಳು ಈ ವಿಷಯದಲ್ಲಿ ಎಲ್ಲಾ ಪ್ರಶ್ನೆಗಳು ಮತ್ತು ವಿಚಾರಣೆಗಾಗಿ ಕೆಳಸಹಿದಾರರು ಅಥವಾ ಅಧಿಕೃತ ಅಧಿಕಾರಿಯನ್ನು ಮಾತ್ರ ಸಂಪರ್ಕಿಸಬೇಕು.

ಸ್ಥಳ: – ಬೆಂಗಳೂರು ನಾಂಕ- 29.04.2023 ಅಧಿಕೃತ ಅಧಿಕಾರಿ, ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್

ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಕಾರ್ಷೆರೇಟ್ ಕಛೇರಿ: 802, ನಟರಾಜ್ ಬೈ ರುಸ್ತೊಂಜೀ, ವೆಸ್ಟರ್ನ್ ಎಕ್ಸ್ಪ್ರೆಸ್ ಹೈವೆ, ಸರ್.ಎಂ.ವಿ ರಸ್ತೆ, ಅಂಧೇರಿ ಈಸ್ಟ್, ಮುಂಬಯ–400 069, ಮಹಾರಾಷ್ಟ್ರ ಮಲ್ಲೇಶ್ವರಂ ಶಾಖೆ: ನಂ.16/12, ನಾಗರತ್ನ ನಿಲಯ, 1ನೇ ಮಹೂ, 1ನೇ ಎ ಕ್ರಾಸ್, 2ನೇ ಬೇನ್, 150 ಅಡಿ ರಿಂಗ್ ರಸ್ತೆ, ನಂದಿನಿ ಲೇಔಟ್, 2ನೇ ಬ್ಲಾಕ್, □ ರಾಜ್ ಕುಮಾರ್ ಸ್ಥಾರಕ/ ಎನ್ಆರ್ ಕಂಠೀರವ ಸ್ಟುಡಿಯೋ ಎದುರು, ಬೆಂಗಳೂರು-560096

ಅನುಸೂಚಿ IV ಸ್ವಾಧೀನ ಪ್ರಕಟಣೆ (ಸ್ಥಿರಾಸ್ತಿಗಳಿಗೆ)

ಆದಾಗ್ಯೂ, ಈ ಕೆಳಸಹಿದಾರರು 2002 ರ ಆರ್ಥಿಕ ಸ್ವತ್ತುಗಳ ಭದ್ರತೆ ಮತ್ತು ಭದ್ರತಾ ಹಿತಾಸಕ್ತಿ ಜಾರಿ ಕಾಯ್ದೆಯಡಿ ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನ (ಎಎಚ್ಎಫ್ಎಲ್) ಅಧಿಕೃತ 🛮 ಅಧಿಕಾರಿಯಾಗಿರುತ್ತಾರೆ ಹಾಗೂ 2002 ರ ಭದ್ರತ್ ಹಿತಾಸಕ್ಕೆ (ಜಾರಿ) ನಿಯಮಗಳ ಸೆಕ್ಸನ್ 13(12) ರಡಿ ಅಧಿನಿಯಮ 3ರಲ್ಲಿ ಓದಿಕೊಂಡಂತೆ ಅವರಿಗೆ ಪ್ರದತ್ತ ಮಾಡಿರುವ ಅಧಿಕಾರವನ್ನು 🖡 🛮 ಉಪಯೋಗಿಸಿಕೊಂಡು ಈ ಕೆಳಗೆ ವಿವರಿಸಲಾದ ಸಾಲಗಾರ/(ರು)/ ಜಾಮೀಹುದಾರ(ರು) ಇವರುಗಳಿಗೆ ತಗಾದೆ ನೋಟಿಸನ್ನು ಜಾರಿಗೊಳಿಸಿ ನೋಟಿಸಿನಲ್ಲಿ ವಿವರಿಸ ಲಾಗಿರುವ ಬಾಕಿ ಮೊತ್ತವನ್ನು 📗 ಈ ಮೇಲಿನ ನೋಟಿಸ್ ಸ್ವೀಕರಿಸಿದ ದಿನಾಂಕದಿಂದ 60 ದಿವಸದೊಳಗೆ ಮರು-ಪಾವತಿಸಲು ಕರೆ ಕಳುಹಿಸಿರುತ್ತಾರೆ. ಸಾಲಗಾರರು ಸದರಿ ಮೊತ್ತವನ್ನು ಮರು-ಪಾವತಿಸಲು ವಿಫಲರಾದ ಕಾರಣ, ಈ ನೋಟಿಸಿನ ಮೊಲಕ ಸಾಲಗಾರ/ರಿಗೆ, ಜಾಮೀನುದಾರ/ರಿಗೆ ಮತ್ತು ಸಾಮಾನ್ಯ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಈ ಕೆಳಗೆ ವಿವರಿಸಲಾದ ಸ್ವತ್ತನ್ನು ಮೇಲೆ ತಿಳಿಸಲಾದ 2002 ರ ಭದ್ರತಾ ಹಿತಾಸಕ್ತಿ ಜಾರಿ ಕಾಯ್ದೆಯ ಸೆಕ್ಟನ್ 13 ಉಪ–ಸಕ್ಷನ್ (4) ರಡಿ ಅಧಿನಿಯಮ 8ರಲ್ಲಿ ಓದಿಕೊಂಡಂತೆ ಅವರಿಗೆ ಪ್ರದತ್ತ ಮಾಡಿರುವ ಅಧಿಕಾರವನ್ನು ಉಪಯೋಗಿಸಿಕೊಂಡು ಸ್ವಾಧೀನಪಡಿಸಿಕೊಂಡಿರುತ್ತಾರೆ. ಭದ್ರತಾ ಸ್ವತ್ತುಗಳನ್ನು ಬಿಡಿಸಿಕೊಳ್ಳುವುದಕ್ಕಾಗಿ ಲಭ್ಯವಾಗುವ ಸಮಯಕ್ಕೆ ಸಂಬಂಧಪಟ್ಟಂತೆ ಕಾಯ್ದೆಯ ಸಕ್ಷನ್ 13ರ ಉಪ–ಸಕ್ಷನ್ (8) ರಲ್ಲಿ ದೊರೆಯುವ I ಅವಕಾಶಗಳತ್ತ ಸಾಲಗಾರರ ಗಮನವನ್ನು ಸೆಳೆಯಲಾಗಿದೆ. ವಿಶೇಷವಾಗಿ ಸಾಲಗಾರರಿಗೆ ಮತ್ತು ಸಾಮಾನ್ಯ ಸಾರ್ವಜನಿಕರಿಗೆ ಈ ಮೂಲಕ ಎಚ್ಚರಿಸುವುದೇನೆಂದರೆ ಯಾರೂ ಕೂಡಾ ಸದರಿ I ಸ್ವತ್ತಿನೊಂದಿಗೆ ವ್ಯವಹರಿಸಕೂಡದು, ಹಾಗೊಮ್ಮೆ ವ್ಯವಹರಿಸುವುದೇ ಆಗಿದ್ದಲ್ಲಿ ಅಂಥವರು ಬ್ಯಾಂಕ್ ವಿಧಿಸಿರುವ ಈ ಕೆಳಗೆ ನೀಡಲಾದ ಮೊತ್ತದೊಂದಿಗೆ ಆ ವರೆಗಿನ ಬಡ್ಡಿಯನ್ನೂ ಸಹ ಆಧಾರ್ ಪೌಸಿಂಗ್ ಫೈನಾನ್ಸ್ ಲಿಮಿಟೆಡ್ಗೆ ಪಾವತಿಸುವ ಬದ್ದತೆಗೆ ಒಳಪಟಿರುತಾರೆ.

I۳	ಹ-ಸರ್ಗ ಫೈಸರನ್ಸ್ ರಮವರ ಗ ಪರವರಿಸುವ ಬದ್ಧರಾಗ ಬಳಸುವುದುತ್ತಾರೆ.							
IГ	g ,	ಸಾಲಗಾರ(ರ) /	ಭದ್ರತಾ ಸ್ವತ್ತುಗಳ ವಿವರಣೆ	ತಗಾದೆ ಸೂಚನೆ	ಸ್ವಾಧೀನದ			
ı ı	ಸಂ.	ಸಹ-ಸಾಲಗಾರರ ಹೆಸರು	(ಸ್ಥಿರಾಸ್ತಿಗಳು)	ದಿನಾಂಕ ಮತ್ತು ಮೊತ್ತ	ದಿನಾಂಕ			
ľ	1.	(ಸಂಯೋಜಿತ ಸಾಲದ ಕೋಡ್ ಸಂಖ್ಯೆ.	10 10 ನಿವೇಶನ ಸಂಖ್ಯೆ 10 1 ಮತ್ತು ಖಾತಾ ನಂ.10 10, ಶ್ಯಾನಭೋಗನ	11-02-2023	26-04-2023			
ı		18900005011 ಮಲ್ಲೇಶ್ವರಂ ಶಾಖೆ) ಁ	ಹಳ್ಳಿ ಗ್ರಾಮ, ಹೆಸರಘಟ್ಟ ಹೋಬಳಿ, ಅರಕಿರೆ, ಬೆಂಗಳೂರು 561203,	ರೂ. 9,89,764.00				
ı		ಹನುಮಕ್ಕ ಕೆ (ಸಾಲಗಾರರು)	ಕರ್ನಾಟಕ. ಚಕ್ಕುಬಂಧಿ: ಪೂರ್ವಕ್ಕೆ: ರಸ್ತೆ, ಪಶ್ಚಿಮಕ್ಕೆ: ರಸ್ತೆ, ಉತ್ತರಕ್ಕೆ:	(ರೂಪಾಯಿ ಒಂಭತ್ತು ಲಕ್ಷ ಎಂಭತ್ತೊಂಭತ್ತು				
ı		ನರಸಿಂಹಮೂರ್ತಿ ಎನ್ (ಸಹ ಸಾಲಗಾರರು)	ವೆಂಕಟೇಶ್ ಅವರ ಸ್ವತ್ತು ಮತ್ತು ದಕ್ಷಿಣಕ್ಕೆ: ರಸ್ತೆ.	ಸಾವಿರದ ಏಳು ನೂರ ಅರವತ್ತ ನಾಲ್ಕು ಮಾತ್ರ)				
iľ	2.		ನಿವೇಶನ ಸಂಖ್ಯೆ 87, ಅಸೆಸ್ಮೆಂಟ್ ನಂ.25, ಖಾತಾ ನಂ.1202/ಎ,	11-01-2023	26-04-2023			
il		18900005036 ಮಲ್ಲೇಶ್ವರಂ ಶಾಖೆ)	ದೇವರಜೀವನಹಳ್ಳಿ ಗ್ರಾಮ, ಕಸಬಾ ಹೋಬಳಿ, ಬಣಜಾರಗಿರಿ ನಗರ,	ರೂ. 16,32,496.00				
Ш		ಕತಿರ್ವೇಲು ಎಂ (ಸಾಲಗಾರರು)	ಬೆಂಗಳೂರು, ಬೆಂಗಳೂರು–560045, ಕರ್ನಾಟಕ. ಚಕ್ಕುಬಂಧಿ: ಪೂರ್ವಕ್ಕೆ:					
1		ಸುಧಾ ಕೆ (ಸಹ ಸಾಲಗಾರರು)	ರಸ್ತೆ, ಪಶ್ಚಿಮಕ್ಕೆ: ಸ್ವತ್ತಿನ ಸಂಖ್ಯೆ 74, ಉತ್ತರಕ್ಕೆ: ರಸ್ತೆ ದೆಕ್ಷಿಣಕ್ಕೆ: ಸಾಮಾನ್ಯ	ಮೂವತ್ತೆರಡು ಸಾವಿರದ ನಾಲ್ಕು ನೂರ				
1			ಮೆಟ್ಟಲು ಮತ್ತು ಅದೇ ಸ್ವತ್ತಿನ ಉಳಿದ ದಕ್ಷಿಣ ಭಾಗವನ್ನು ಉಡುಗೊರೆ	ತೊಂಭತ್ತಾರು ಮಾತ್ರ) "				
ı	ನೀಡಲಾಗಿದೆ. ಶ್ರೀಮತಿ ಎಂ. ಭಾಗ್ಯಮ್ಮಳ್, ದಾನಿಗಳ ಮಗಳು.							
Ę	ಸ್ಥಳ : ಮಲ್ಲೇಶ್ವರಂ ಅಧಿಕೃತ ಅಧಿಕಾರಿ							
lέ	ಕ್ಷಳ : ಮಲ್ಲೇಶ್ವರಂ ಅಧಿಕೃತ ಅಧಿಕಾರಿ ನಿನಾಂಕ : 29.04.2023 ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್							

ಕಾಣ್ಣು ಕುಂಪ ಅಲಕಾನ ಹಲಕಾರ

Mphasis Group

Registered Office : Bagmane World Technology Center, Marathalli Outer Ring Road, Doddanakhundi Village, Mahadevapura, Bengaluru - 560 048.

Telephone: 91 80 6750 1000, Fax: 91 80 6695 9943, Website: www.mphasis.com, E-mail: Investor.relations@mphasis.com

CIN: L30007KA1992PLC025294

Amounts in ₹ million except share and per share data, unless otherwise stated

Extract of Statement of Consolidated Audited Financial Results for the quarter and year ended 31 March 2023

	Extract of Statement of Consolidated Audited Financial Re	esults for the quart	er and year ended 3	31 March 2023
	Particulars	Quarter ended 31 March 2023	Year ended 31 March 2023	Quarter ended 31 March 2022
4	Powerus from energians			
1	Revenue from operations	33,612.22	137,984.97	32,776.65
2	Net profit before tax	5,341.44	21,730.57	5,156.20
3	Net profit after tax	4,053.07	16,379.22	3,920.67
4	Total comprehensive income (comprising net profit after tax and other			
	comprehensive income after tax)	4,456.29	17,009.48	4,123.56
5	Equity share capital	1,884.07	1,884.07	1,878.25
6	Other equity	77,464.32	77,464.32	67,553.06
7	Earnings per equity share (par value ₹ 10 per share)	,	,	.,,,,,,,,,,,,,,,,,,,,,,,,,,,,,,,,,,,,,,
'		04.50	07.05	00.00
	Basic (₹)	21.52	87.05	20.89
	Diluted (₹)	21.39	86.37	20.61
	Consolidated Balance Sheet	As at 31 March 2023	As at 31 March 2022	
	ASSETS			
	Non - current assets			
	Property, plant and equipment	2,249.12	2,456.54	
	Capital work-in-progress	54.60	109.84	İ
	Right-of-use assets	7,469.00	6,236.31	
	Goodwill	29,585.89	27,348.06	
	Other intangible assets	1,293.95	1,695.39	
	Intangible assets under development	269.24		
	Financial assets			
	Investments	3,847.61	3,778.01	
	Trade receivables	1,333.66		
	Other financial assets	717.61	998.46	
	Deferred tax assets (net)	2,422.40	1,616.11	
	Income tax assets (net)	5,817.43	5,309.34	
	Other assets	1,503.83	849.66	
	Total non-current assets	56,564.34	50,397.72	
	Current assets			
	Financial assets			
	Investments	13,678.81	14,352.11	
	Trade receivables	25,206.32	22,269.36	
	Cash and cash equivalents	10,441.13	8,268.47	
	Bank balances other than cash and cash equivalents	93.31	1,225.90	
	Loans	287.54	318.21	
	Other financial assets	1,435.35	2,644.56	
	Other assets	8,387.79	8,085.11	
	Total current assets	59,530.25	57,163.72	
	TOTAL ASSETS	116,094.59	107,561.44	
	EQUITY AND LIABILITIES	,	,	
	EQUITY			
	Share capital	1,884.07	1,878.25	
	Other equity	77,464.32	67,553.06	
		77,464.32	69,431.31	
	Total equity LIABILITIES	19,340.39	00,401.01	
	Non-current liabilities			
	Financial liabilities			
	Lease liabilities	6,815.82	5,840.48	
	Other financial liabilities	329.03	1,059.52	
	Employee benefit obligations	375.83	1,183.82	
	Deferred tax liabilities (net)	1,029.61	718.22	
	Income tax liabilities (net)	217.55	227.89	
	Total non-current liabilities	8,767.84	9,029.93	
	Current liabilities			
	Financial liabilities			
	Borrowings	1,984.76	5,272.42	
	Lease liabilities	1,727.08	1,406.42	
	Trade payables			
	- outstanding dues to micro and small enterprises	13.84	18.41	
	outstanding dues to creditors other than micro and small enterprises	8,626.31	8,477.51	
	Other financial liabilities	8,562.88	6,131.36	
	Other liabilities	2,431.85	2,961.69	
	Provisions	2,701.00	2,001.00	
	Employee benefit obligations	1,310.50	1,188.23	
			· ·	
	Others	1,110.22	1,083.77	
	Income tax liabilities (net)	2,210.92	2,560.39	
	Total current liabilities	27,978.36	29,100.20	
	TOTAL EQUITY AND LIABILITIES	116,094.59	107,561.44	
	•			

New York

27 April 2023

The financial results have been prepared in accordance with Indian Accounting Standards (Ind AS), specified under Section 133 of the Companies Act, 2013 read with Companies (Indian Accounting Standards) Rules, as amended from time to time. These results have been reviewed by the Audit Committee and approved by the Board of Directors at its meeting held on 27 April 2023. The statutory auditors have expressed an unmodified audit opinion on these results.

_	Audited Financial Results of Mphasis Limited (Standalone Information).			
	B. 4 I	Quarter ended	Year ended	Quarter ended
	Particulars	31 March 2023	31 March 2023	31 March 2022
	Revenue from operations	24,117.82	94,246.43	20,613.20
	Profit before tax	4,994.55	18,819.67	3,879.28
	Profit after tax	3,759.15	14,138.65	3,118.54

- The Board of Directors at their meeting held on 28 April 2022 had proposed a final dividend of ₹ 46 per equity share for the year ended 31 March 2022 which was approved by the shareholders at the Annual General Meeting held on 21 July 2022 and has been paid during the year.
- The Board of Directors in their meeting held on 27 April 2023 have proposed a final dividend of ₹ 50 per equity share for the vear ended 31 March 2023 which is subject to the approval of shareholders at the ensuing Annual General Meeting and if approved, would result in a cash outflow of approximately ₹ 9,420.98.
- The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulation, 2015. The full format of the Quarterly Financial Results is available on the Stock Exchange websites, www.nseindia.com and www.bseindia.com and on the Company's website www.mphasis.com.

By Order of the Board, Mphasis Limited

Nitin Rakesh Chief Executive Officer & Managing Director

CMYK